



ಕಂಡೆ

ನೀವು ನೀವು ರಾಜೀವ್ ಪಾಂಡು

■ ಶ್ರೀತಾ ನರಗುಂದ

ಕಲೆ: ಎಸ್.ವಿ. ಹಾಗಾರ್



‘ರೀಣಾಟಕ್ಕೆಇಲ್ಲೇನ್ನೀ...’ ಎಂಬ ಪತ್ತಿಯ ಕರೆ ಅಡುಗೆ ಮನೆಯಿಂದ ತೇಲಿಂದೊಡನೆ, ವಾಮನರಾಯರು ಕ್ಯಾಯಲ್ಲಿಯ ಪತ್ತಿಕೆಯನ್ನು ಏಸೆದು ಮೆಲೆದ್ದರು. ಆಗಲೇ ಮನೆ ಇಡೀ ತುಂಬಿಕೊಂಡಿದ್ದ ಘಮ್ಮೆನೆಯ ವಾಸನೆಗಳು ಅವರ ಹಸಿವನ್ನು ಜಾಗ್ಯತೆಗೊಳಿಸಿದ್ದವು. ಹಬ್ಬದದುಗೆಯ ನೆನಪೇ ಬಾಯಲ್ಲಿ ನೀರುವಿಸುವಂಥದು. ಹಬ್ಬದ ಸಂಭೂತವೋ ಮಾಡುವ ಕೈಗಳ ಜಾಹ್ವೋ ಹಸಿರು ಕುಂಬಾಳೆಯ ಸಾದವೋ... ಎರಡರನ್ನು ಸಾಹಾ ಮಾಡಿದಾಗಲೇ ಒಳಗಿನ ಅಗ್ನಿದೇವ ಶೃಷ್ಟನಾಗುತ್ತಾನೆ.

ಟೇಬ್ಲೂ ಮೇಲಿನ ಬಡಿಸಿದ ಎಲೆಗಳ ಮೇಲೆ ರಾಯರು ಒಮ್ಮೆ ಕನ್ನಾಡಿಸಿದರು. ಎಲೆತುದಿಗೆ ಉಪ್ಪು, ನಿಂಬೆಹೋಳು. ಅದರ ಅಚೆಚೆ ಕುಳಿತ ಕಾಯಿಚಟ್ಟಿ, ನೆನೆದ ಬೇಳೆಯ ಕೋಸಂಬಿ, ಮಾವಿನಕಾಯಿಯ ಕಾಯ್ಸ, ಹೊಳೆಪಲ್ಕೆ, ಮುದ್ದಿಪಲ್ಕೆ, ಹೀರೆಯ ಬುರಬುರಿ, ಹಷ್ಪಳ ಸಂಡಿಗೆ ಬಾಳಕ, ಕೆಳಭಾಗದಲ್ಲಿ ಶ್ವಾವಿಗೆ ಪಾಯ್ಸ, ನಡುವೆ ಉಗಿಹಾಯುವ ಮಲ್ಲಿಗೆರಾಶಿಯಿಂಥ ಅನ್ನ-ತೋವೆ, ಅದರ ಮೇಲೆ ಘಮಘಮಿಸುವ ತುಪ್ಪ. ನೋಡಿದರೇ ಹಸಿವು ಭುಗಿಲೇಳುವಂತೆ. ರಾಯರು ಚಿಕ್ಕಗುಷ್ಟುರನ್ನು ನೆನದು ಚತ್ತಾವತಿ ತಿರುವಿ, ಮನದಲ್ಲೋ ಗೋವಿಂದ ಗೋವಿಂದ ಎಂದುಕೊಳ್ಳುತ್ತ ಪಾಯಸಕ್ಕೆ ಕ್ಯಾಹಚ್ಚಿದರು.

ಎದುರು ಕುಚೆಯಲ್ಲಿ ಕುಳಿತು ವಿಮಲಮ್ಮಿ ಪತಿಯನ್ನೇ ನೋಡುತ್ತಿದ್ದರು. ಈಗ ಇಂಬಿಗೂ ಟೇಬ್ಲೂಟು ಅನಿವಾರ್ಯವಾಗಿದೆ. ಕುಳಿತರೆ ಏಳುವುದು, ಬಗ್ಗೆ ನಿತು ಬಡಿಸುವುದು ಎರಡೂ ಕವ್ವ, ಮೊದಲೆಲ್ಲಾ ಮತ್ತೆ ಇಟ್ಟು, ಎದುರಿಗೆ ಎಲೆಗಳನ್ನು ಹಾಕಿ, ಎರಡೆಳೆ ರಂಗೋಲಿ ಎಳೆದು, ಎಲ್ಲರನ್ನೂ ಸಾಲಾಗಿ ಕೂಡಿಸಿ ಭೋಜನ ಬಡಿಸುವುದಿತ್ತು. ನಡು ಮನೆಯಲ್ಲಿ, ಗಂಡಸರು ಮಕ್ಕಳ ಮೊದಲ ಪಂಕ್ತಿಗೆ ಹತ್ತು ಹದಿನ್ನೆಡು ಎಲೆಗಳಾದರೂ ಬೀಳುತ್ತಿದ್ದವು. ಹರಡಿ ನಗುವಿನ ನಡುವೆ, ಕುಳಿತವರಲ್ಲ ಬಾಯಿ ಚಪ್ಪರಿಸುತ್ತ ಉಂಟ ಮಾಡುತ್ತಿದ್ದರೆ, ನಸುಕಿನಿದ ಒಲೆಯ ಮುಂದೆ ಕುಳಿತ ಶ್ರವಣೆಲ್ಲ ಮಾಯ. ಉತ್ತಾಯ